

ಸಾಮಾನ್ಯ ಫೋಷಣೆ ಮತ್ತು ಅಧಿಕಾರ ನೀಡುವಿಕೆ

ಯಾವುದೇ ಸೂಚನೆಗಳು ಇಲ್ಲದಿದ್ದರೆ, ಠೇವಣಿದಾರರು ಠೇವಣಿಯನ್ನು ಅದೇ ಅವಧಿಗಾಗಿ ತಾನಾಗಿಯೇ ಸವೀಕರಿಸುವ ಉದ್ದೇಶ ಹೊಂದಿದ್ದಾರೆ ಎಂದು ಅಂದಕೊಳ್ಳಲಾಗುತ್ತದೆ ಮತ್ತು ಅದು ಮೆಚುರಿಟಿ ಹೊಂದಿದ ಅದೇ ಅವಧಿಗೆ ತಾನಾಗಿಯೇ ಸವೀಕರಿಸಲಾಗುತ್ತದೆ. ಆದಾಗ್ಯೂ, ಇದು ತೆರಿಗೆ ಲಾಭ ಠೇವಣಿಗೆ ಮತ್ತು ಮರುಕಳಿಸುವ ಠೇವಣಿಗೆ ಅನ್ವಯಿಸುವುದಿಲ್ಲ. ಬ್ಯಾಂಕಿನ ಮಂಡಳಿ ಅನುಮೋದಿಸಿದ ನೀತಿಯ ಪ್ರಕಾರ ಮೆಚುರಿಟಿಗೆ ಮುಂಚೆ ಠೇವಣಿಗಳನ್ನು ಮುಚ್ಚುವುದರಿಂದ ದಂಡ ವಿಧಿಸಲಾಗುತ್ತದೆಂದು ನನಗೆ/ನಮಗೆ ತಿಳಿದಿದೆ. ಅವಧಿಗೆ ಮುಂಚೆ ವಿತ್ ಡ್ರಾ ಮಾಡಿಕೊಂಡರೆ ಅನ್ವಯಿಸುವ ದಂಡದ ಬಡ್ಡಿಯ ಬಗ್ಗೆ ನನಗೆ/ನಮಗೆ ತಿಳಿಸಲಾಗಿದೆ. ಪಾವತಿಸಲು ತಪ್ಪಿದ/ಪಾವತಿಸದ ಕಂತುಗಳಿಗೆ ದಂಡವನ್ನು ಪುನರಾವರ್ತಿತ ಠೇವಣಿಗಳ ಮೆಚುರಿಟಿ ಮೌಲ್ಯದಿಂದ ಕಡಿತಗೊಳಿಸಲಾಗುವುದೆಂದು ನಾನು/ನಾವು ಒಪ್ಪುತ್ತೇವೆ. 1 ವರ್ಷ ಪೂರ್ಣಗೊಳಿಸುವ ಮುಂಚೆ ನನ್ನ/ನಮ್ಮ NRE/FCNR ಠೇವಣಿಯನ್ನು ಅವಧಿಗೆ ಮುಂಚೆ ಮುಚ್ಚಿದರೆ ಯಾವುದೇ ಬಡ್ಡಿ ಪಾವತಿಸಲಾಗದು ಎಂದು ನಾನು/ನಾವು ಅರ್ಥಮಾಡಿಕೊಂಡಿದ್ದೇವೆ ಮತ್ತು ಒಪ್ಪುತ್ತೇವೆ. ಫ್ಲೆಕ್ಸಿ ಡಿಪಾಸಿಟ್ ಗಳ ಸಂದರ್ಭದಲ್ಲಿ, ಸ್ಟಿಪ್ ನಿಂದಾದ ಬಡ್ಡಿ ಸರಿಹೊಂದಿಸುವಿಕೆಯು ಕೇವಲ ಶಾಖೆಯ ಕೆಲಸ ಮುಕ್ತಾಯಗೊಳ್ಳುವ ವೇಳೆ ಸಂಭವಿಸುತ್ತದೆ. ಅಗತ್ಯವಿದ್ದಾಗ, ಯಾವುದೇ ಬಡ್ಡಿ ಸರಿಹೊಂದಿಸುವಿಕೆ ಕೊರತೆ ಮೊತ್ತ ಪಾವತಿಗೆ ನಾನು/ನಾವು ಹೊಣೆಯಾಗಿರುತ್ತೇವೆಂದು ನನಗೆ/ನಮಗೆ ತಿಳಿದಿದೆ. ಬ್ಯಾಂಕ್ ಯಾವುದೇ ಸಮಯದಲ್ಲಿ ಮತ್ತು ನನಗೆ/ನಮಗೆ ಸೂಚನೆ ನೀಡದೇ ನನ್ನ ಎಲ್ಲ ಅಥವಾ ಯಾವುದೇ /ಯಾವುದೇ ಒಂದು ಅಥವಾ ಹೆಚ್ಚು ಖಾತೆಗಳನ್ನು ಸಂಯೋಜಿಸಬಹುದು ಮತ್ತು ಕ್ರೋಢೀಕರಿಸಬಹುದು ಹಾಗೂ ಬ್ಯಾಂಕಿಗೆ ನನ್ನ ಯಾವುದೇ/ನಮ್ಮ ಯಾವುದೇ ಒಂದು ಅಥವಾ ಹೆಚ್ಚು ಭಾದ್ಯತೆಗಳನ್ನು ಪೂರೈಸಲು ಅಥವಾ ಬೇರೆ ವಿಷಯಕ್ಕೆ ಸಂಬಂಧಿಸಿದಂತೆ ಅಂತಹ ನಿಜವಾದ ಅಥವಾ ಅನಿಶ್ಚಿತ, ಪ್ರಾಥಮಿಕ ಅಥವಾ ಅಡಮಾನದ ಅಥವಾ ಜಂಟಿ ಅಥವಾ ಹಲವಾರು ರೀತಿಯ ಭಾದ್ಯತೆಗಳಿಗಾಗಿ ನನ್ನ/ನಮ್ಮ ಖಾತೆಯ ಸಾಲದ ಬಾಕಿ ಇರುವ ಯಾವುದೇ ಮೊತ್ತವನ್ನು ತೀರಿಸಿಕೊಳ್ಳಬಹುದು ಅಥವಾ ಸ್ಥಳಾಂತರಿಸಬಹುದು ಎಂದು ನಾನು/ನಾವು ತಿಳಿದಿದ್ದೇವೆ. ಯಾವುದೇ ಠೇವಣಿದಾರರು/ರುಗಳು ಅಗತ್ಯ KYC ಔಪಚಾರಿಕತೆಗಳನ್ನು ಪೂರೈಸದಿದ್ದರೆ, ಬ್ಯಾಂಕ್ ತನ್ನ ಏಕೈಕ ವಿವೇಚನೆ ಮೇರೆಗೆ ಟರ್ಮ್ ಡಿಪಾಸಿಟ್ ನ ಸ್ವಯಂ-ಸವೀಕರಣ (ಆಟೋ-ರಿನ್ಯೂವಲ್) ನಿಲ್ಲಿಸಬಹುದು ಎಂದು ನನಗೆ/ನಮಗೆ ತಿಳಿದಿದೆ. ಈ ಸಂದರ್ಭಗಳಲ್ಲಿ ಹಿಂದಿನ ದಿನಾಂಕ ಹಾಕಿದ ಟರ್ಮ್ ಡಿಪಾಸಿಟ್ ಗಳ ತೆರೆಯುವಿಕೆಗೆ ಅನುಮತಿ ಇರುವುದಿಲ್ಲ ಮತ್ತು ಯಾವುದೇ ಪರಿಸ್ಥಿತಿಗಳಡಿ ಈ ವಿಷಯವಾಗಿ ಯಾವುದೇ ವಿಷಯಾಂತರಕ್ಕೆ ಅವಕಾಶವಿರುವುದಿಲ್ಲ ಎಂದು ನನಗೆ/ನಮಗೆ ತಿಳಿದಿದೆ. ಬ್ಯಾಂಕ್ ಕಾಲಕಾಲಕ್ಕೆ ನಿಯಮಗಳು ಮತ್ತು ಷರತ್ತುಗಳನ್ನು ಬದಲಾಯಿಸಬಹುದು ಎಂದು ಸಹ ನಾನು/ನಾವು ಅಂಗೀಕರಿಸುತ್ತೇವೆ. ಬ್ಯಾಂಕ್ ನ ವೆಬ್‌ಸೈಟ್ www.southindianbank.com ಮತ್ತು/ಅಥವಾ ಶಾಖೆಯ ಆವರಣದಲ್ಲಿ ಲಭ್ಯವಿರುವ ಇತ್ತೀಚಿನ ನಿಯಮಗಳು ಮತ್ತು ಷರತ್ತುಗಳು ನನಗೆ/ನಮಗೆ ಸಾಕಷ್ಟು ಸೂಚನೆಯಾಗಿವೆ. ಕೆಲವು ಮಿತಿಗಳು ಮತ್ತು ಷರತ್ತುಗಳಿಗೆ ಒಳಪಟ್ಟು ಠೇವಣಿ ವಿಮೆ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ ಆಫ್ ಇಂಡಿಯಾ (DICGC) ನೀಡುವ ವಿಮಾ ಯೋಜನೆಯಡಿ ಎಲ್ಲಾ ಬ್ಯಾಂಕ್ ಠೇವಣಿಗಳನ್ನು ಒಳಗೊಂಡಿದೆ ಎಂದು ನಾನು/ನಾವು ಅರ್ಥಮಾಡಿಕೊಂಡಿದ್ದೇವೆ. ದಿನಾಂಕದಂದು ಗರಿಷ್ಠ ವಿಮಾ ರಕ್ಷಣೆಯು ರೂ. 5,00,000/- ಗ್ರಾಹಕರು ಹೊಂದಿರುವ ಅಸಲು ಮತ್ತು ಬಡ್ಡಿ ಮೊತ್ತಕ್ಕೆ ಅದೇ ಹಕ್ಕು ಮತ್ತು ಬ್ಯಾಂಕ್ ನ ಪರವಾನಗಿಯ ದಿವಾಳಿ / ರದ್ದತಿ ದಿನಾಂಕ ಅಥವಾ ವಿಲೀನ ಯೋಜನೆ ದಿನಾಂಕದಂದು /ವಿಲೀನ / ಪುನರ್ನಿರ್ಮಾಣವು ಜಾರಿಗೆ ಬರುತ್ತದೆ. www.southindianbank.com ವೆಬ್‌ಸೈಟ್‌ನಲ್ಲಿ ಒದಗಿಸಲಾದ ಟರ್ಮ್ ಡಿಪಾಸಿಟ್ ಗಳಿಗೆ ಸಂಬಂಧಿಸಿದ ನಿಯಮಗಳು ಮತ್ತು ಷರತ್ತುಗಳಿಗೆ ಬದ್ಧರಾಗಿರಲು ನಾನು/ನಾವು ಒಪ್ಪಿಕೊಳ್ಳುತ್ತೇವೆ ಮತ್ತು ಹೆಚ್ಚುತ್ತೇ/ವೆ. ಮೇಲ್ಕಂಡ ಅಧಿಕಾರ/ಆದೇಶಕ್ಕೆ ಯಾವುದೇ ಮಾರ್ಪಾಡುಗಳನ್ನು ಎಲ್ಲಾ ಅರ್ಜಿದಾರರು/ಜಂಟಿ ಖಾತೆದಾರರ ಸೂಚನೆಗಳ ಮೂಲಕ ಮಾತ್ರ ಮಾಡಲಾಗುವುದು ಎಂದು ನಾನು/ನಾವು ಒಪ್ಪುವೆಯಾಗಿ ಘೋಷಿಸುತ್ತೇವೆ ಮತ್ತು ದೃಢೀಕರಿಸುತ್ತೇವೆ. ಮೇಲೆ ತಿಳಿಸಿದ ವಿವರಗಳು ನನ್ನ ಅತ್ಯುತ್ತಮ ತಿಳುವಳಿಕೆ ಹಾಗೂ ನಂಬಿಕೆ ಮೇರೆಗೆ ನಿಜವಾಗಿವೆ ಮತ್ತು ಸರಿಯಾಗಿವೆ ಹಾಗೂ ಅವುಗಳಲ್ಲಿ ಯಾವುದೇ ಬದಲಾವಣೆಗಳ ಬಗ್ಗೆ ನಾನು ನಿಮಗೆ ತಕ್ಷಣ ತಿಳಿಸುವ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತೇನೆ ಎಂದು ನಾನು ಈ ಮೂಲಕ ಘೋಷಿಸುತ್ತೇವೆ. ಮೇಲಿನ ಯಾವುದೇ ಮಾಹಿತಿಯು ಸುಳ್ಳು ಅಥವಾ ಅಸತ್ಯ ಅಥವಾ ತಪ್ಪಾದಂಗಳೆಯುವಂಥದ್ದು ಅಥವಾ ತಪ್ಪಾಗಿ ಪ್ರತಿನಿಧಿಸುವಂತಿದ್ದರೆ, ಅದಕ್ಕೆ ನನ್ನನ್ನು ಹೊಣೆಗಾರನನ್ನಾಗಿಸಬಹುದು ಎಂದು ನನಗೆ ತಿಳಿದಿದೆ. ಮೇಲಿನ ನೋಂದಾಯಿತ ಸಂಖ್ಯೆ/ಇಮೇಲ್ ವಿಳಾಸದಲ್ಲಿ SMS/ಇಮೇಲ್ ಮೂಲಕ ಕೇಂದ್ರ KYC ರಿಜಿಸ್ಟ್ರಿಯಿಂದ ಮಾಹಿತಿಯನ್ನು ಸ್ವೀಕರಿಸಲು ನಾನು ಈ ಮೂಲಕ ಒಪ್ಪುತ್ತೇನೆ.

ಮೊದಲನೇ ಖಾತೆದಾರರ ಸಹಿ/LTI

ಎರಡನೇ ಖಾತೆದಾರರ ಸಹಿ/ LTI

ಮೂರನೇ ಖಾತೆದಾರರ ಸಹಿ/ LTI

ಕಚೇರಿ ಬಳಕೆಗಾಗಿ ಮಾತ್ರ : ಖಾತೆ ತೆರೆದಿದೆ ಮತ್ತು ಸೂಚನೆಗಳನ್ನು ತಿಳಿಸಿದೆ

ಮೇಕರ್ Sd/-	ಚೆಕ್ Sd/-	ಶಾಖಾ ಮುಖ್ಯಸ್ಥ Sd/-
PPC:	PPC:	PPC:

ನಾಮನಿರ್ದೇಶನದ ಅಗತ್ಯವಿದೆ ☐ ಹೌದು ☐ ಇಲ್ಲ. ಹೌದು ಎಂದಾದರೆ, ದಯವಿಟ್ಟು ಫಾರ್ಮ್ DA-1 ಭರ್ತಿ ಮಾಡಿ, ಇಲ್ಲವಾದರೆ, ದಯವಿಟ್ಟು ಮುಂದಿನ ಘೋಷಣೆಗೆ ಸಹಿ ಮಾಡಿ

ನಾಮನಿರ್ದೇಶನದ ನನಗೆ/ನಮಗೆ ತಿಳಿದಿದೆ/ನಾಮನಿರ್ದೇಶನದ ಲಾಭಗಳನ್ನು ನನಗೆ/ನಮಗೆ ವಿವರಿಸಲಾಗಿದೆ ಎಂದು ನಾನು/ನಾವು ಈ ಮೂಲಕ ಘೋಷಿಸುತ್ತೇ/ವೆ. ನಾನು/ನಾವು ನಾಮನಿರ್ದೇಶನದ ಸೌಲಭ್ಯ ಪಡೆಯಲು ಬಯಸುವುದಿಲ್ಲ.

ಠೇವಣಿದಾರರ(ರುಗಳ) ಸಹಿ

ಫಾರ್ಮ್ DA 1

ಬ್ಯಾಂಕ್ ಠೇವಣಿಗಳಿಗೆ ಸಂಬಂಧಿಸಿದಂತೆ ಬ್ಯಾಂಕಿಂಗ್ ನಿಯಂತ್ರಣ ಕಾಯಿದೆ, 1949 ರ ಸೆಕ್ಷನ್ 45 'ZA' ಮತ್ತು ಬ್ಯಾಂಕಿಂಗ್ ಕಂಪನಿಗಳ (ನಾಮನಿರ್ದೇಶನ) ನಿಯಮಗಳು 1985 ರ ನಿಯಮ 2(1) ರ ಅಡಿ ನಾಮನಿರ್ದೇಶನ.

ನಾನು/ನಾವು(ಹೆಸರುಗಳು ಮತ್ತು ವಿಳಾಸಗಳು)

..... ಕೆಳಗಿನವರನ್ನು ನಾಮನಿರ್ದೇಶಿಸುತ್ತಿದ್ದು, ನನ್ನ ನಮ್ಮ/ಅಪ್ರಾಪ್ತ ವಯಸ್ಕರ ಸಾವಿನ ಸಂದರ್ಭದಲ್ಲಿ ಕೆಳಗೆ ವಿವರಣೆಗಳನ್ನು ನೀಡಿದ ಠೇವಣಿಯ ಮೊತ್ತವನ್ನು ದಿ ಸೌತ್ ಇಂಡಿಯನ್ ಬ್ಯಾಂಕ್ ಲಿ. ಶಾ. ಈ ನಾಮನಿರ್ದೇಶಿತರಿಗೆ ಮರಳಿಸಬಹುದು.....

ಠೇವಣಿಗಳ ವಿವರಗಳು		ನಾಮನಿರ್ದೇಶಿತರು			
ಸ್ವರೂಪ	ಖಾತೆಯ ಸಂಖ್ಯೆ	ಹೆಸರು	ವಿಳಾಸ	ಠೇವಣಿದಾರರೊಂದಿಗೆ ಸಂಬಂಧ, ಯಾವುದೇ ಇದ್ದರೆ	ನಾಮನಿರ್ದೇಶಿತರು** ಅಪ್ರಾಪ್ತ ವಯಸ್ಕರಾಗಿದ್ದರೆ, DOB ಮತ್ತು ವಯಸ್ಸು

ನಾಮನಿರ್ದೇಶಿತರ ಮೊಬೈಲ್ ಸಂ:.....ಇಮೇಲ್ ID.....

ಈ ದಿನಾಂಕದಂದು ನಾಮನಿರ್ದೇಶಿತರು ಅಪ್ರಾಪ್ತ ವಯಸ್ಕರಾಗಿರುವುದರಿಂದ, ನಾಮನಿರ್ದೇಶಿತರು ಅಪ್ರಾಪ್ತರಾಗಿದ್ದಾಗ ನನ್ನ / ನಮ್ಮ / ಅಪ್ರಾಪ್ತರ ಮರಣದ ಸಂದರ್ಭದಲ್ಲಿ ನಾಮನಿರ್ದೇಶಿತರ ಪರವಾಗಿ ಠೇವಣಿಯ ಮೊತ್ತವನ್ನು ಸ್ವೀಕರಿಸಲು ನಾನು / ನಾವುವರ್ಷ ವಯಸ್ಸಿನ ಶ್ರೀ / ಶ್ರೀಮತಿ / ಕುಮಾರಿ.....

.....(ಹೆಸರು, ವಿಳಾಸ) ಇವರನ್ನು ನೇಮಿಸುತ್ತೇವೆ.

ಸ್ಥಳ:

ದಿನಾಂಕ: @ ಸಾಕ್ಷಿಯ(ಗಳ) ಹೆಸರು(ಗಳು), ಸಹಿ(ಗಳು) ಮತ್ತು ವಿಳಾಸ(ಗಳು) * ಸಹಿ(ಗಳು) / ಹೆಚ್ಚಿಟ್ಟಿರುವ ಗುರುತು(ಗಳು) ಠೇವಣಿದಾರರು(ಗಳು)

ಗಮನಿಸಿ: *ಅಪ್ರಾಪ್ತ ವಯಸ್ಕರ ಹೆಸರಿನಲ್ಲಿ ಠೇವಣಿ ಇರಿಸಿದರೆ, ಅಪ್ರಾಪ್ತ ವಯಸ್ಕರ ಪರವಾಗಿ ಕಾರ್ಯನಿರ್ವಹಿಸಲು ಕಾನೂನುಬದ್ಧವಾಗಿ ಅರ್ಹತೆ ಹೊಂದಿರುವ ವ್ಯಕ್ತಿಯಿಂದ ನಾಮನಿರ್ದೇಶನವನ್ನು ಸಹಿ ಮಾಡಬೇಕು ಮತ್ತು ನಾಮನಿರ್ದೇಶಿತರು ಅಪ್ರಾಪ್ತರಲ್ಲದಿದ್ದರೆ ಹೊಡೆದುಹಾಕಬೇಕು. @ಹೆಚ್ಚಿಟ್ಟಿರುವ ಗುರುತು(ಗಳು) ಇಬ್ಬರು ಸಾಕ್ಷಿಗಳು ಮತ್ತು ವ್ಯವಸ್ಥಾಪಕರು/ಸಹಾಯಕ ವ್ಯವಸ್ಥಾಪಕರಿಂದ ದೃಢೀಕರಿಸಲಾಗುವುದು. ನಾಮನಿರ್ದೇಶನವನ್ನು ಒಬ್ಬ ವ್ಯಕ್ತಿಯ ಹೆಸರಿನಲ್ಲಿ ಮಾತ್ರ ನೋಂದಾಯಿಸಬಹುದು



ಅಂಗೀಕಾರ (ನಾಮನಿರ್ದೇಶನ)

ಶಾಖೆ

ದಿನಾಂಕ

ಗೆ,
ಶ್ರೀ/ಶ್ರೀಮತಿ.....

ಆತ್ಮೀಯ ಸರ್/ಮೇಡಮ್

☐ I. ಮುಂದೆ ತಿಳಿಸಿದವರ ಪರವಾಗಿ ಮಾಡಿದ ನಾಮನಿರ್ದೇಶನದ ಸ್ವೀಕೃತಿಯನ್ನು ನಾನು/ನಾವು ಅಂಗೀಕರಿಸುತ್ತೇವೆ : ನಾಮನಿರ್ದೇಶಿತರ ಹೆಸರು

☐ ವಯಸ್ಸು: ನಿಮ್ಮ ಠೇವಣಿ ಸಂಖ್ಯೆಗೆ ಸಂಬಂಧಿಸಿದಂತೆ ವರ್ಷ :
II. ಖಾತೆದಾರರು ನಾಮನಿರ್ದೇಶನದ ಸೌಲಭ್ಯ ಪಡೆದುಕೊಂಡಿರದ ಕಾರಣ ಯಾವುದೇ ನಾಮನಿರ್ದೇಶಿತರಲ್ಲ. ಬ್ಯಾಂಕ್ ಅಧಿಕಾರಿಯ ಸಹಿ